



36521/E210

Reg. No.

--	--	--	--	--	--	--	--

V Semester B.Com. 3 Degree Examination, March - 2022

MANAGEMENT ACCOUNTING

(Repeater/Regular)

Time : 3 Hours

Maximum Marks : 80

Instructions to Candidates:

- 1) Attempt all the Sections according to internal choice.
ಆಂತರಿಕ ಆಯ್ಕೆಗಳಿಗೆ ಅನುಗುಣವಾಗಿ ಎಲ್ಲ ವಿಭಾಗಗಳಿಗೆ ಉತ್ತರಿಸಿರಿ.
- 2) Non-programmable calculator may be allowed.
ನಾನ್ ಪ್ರೋಗ್ರಾಂ ರೀತಿಯ ಕ್ಯಾಲ್ಕುಲೇಟರ್ ಬಳಸಲು ಅನುಮತಿಸಬಹುದು.
- 3) Section-D is compulsory.
ವಿಭಾಗ - ಡ ಕಡ್ಡಾಯವಾಗಿದೆ.

SECTION - A

ವಿಭಾಗ - ಅ

1. Answer any TEN of the following.

(10×2=20)

ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ.

a) Define Management Accounting.

ನಿರ್ವಹಣಾ ಲೆಕ್ಕಶಾಸ್ತ್ರದ ವ್ಯಾಖ್ಯೆ ನೀಡಿ.

b) Write any two difference between Financial Accounting and Management Accounting.

ಹಣಕಾಸಿನ ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರ ನಡುವಿನ ಯಾವುದಾದರೂ ಎರಡು ವ್ಯತ್ಯಾಸಗಳನ್ನು ಬರೆಯಿರಿ.

c) Give the meaning of interpretation.

ಅರ್ಥ ವಿವರಣೆಯ ಅರ್ಥ ತಿಳಿಸಿ.

d) What is Trend Analysis ?

ಮುನ್ನೋಟ ವಿಶ್ಲೇಷಣೆ ಎಂದರೇನು ?

e) What is Liquidity Ratio ?

ದ್ರವತ್ವದ ಅನುಪಾತ ಎಂದರೇನು ?

[P.T.O.]



f) Write any two limitations of ratio analysis.

ಅನುಪಾತ ವಿಶ್ಲೇಷಣೆಯ ಯಾವುದಾದರೂ ಎರಡು ನ್ಯೂನತೆಗಳನ್ನು ಬರೆಯಿರಿ.

g) What is fund flow statement ?

ನಿಧಿ ಹರಿವು ಸ್ಥಿತಿ ಪಟ್ಟಿ ಎಂದರೇನು ?

h) State any two objectives of fund flow statement.

ನಿಧಿ ಹರಿವು ಸ್ಥಿತಿ ಪಟ್ಟಿಯ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.

i) What is Actual cash flow ? Give two examples.

ವಾಸ್ತವಿಕ ನಗದು ಹರಿವು ಎಂದರೇನು ? ಎರಡು ಉದಾಹರಣೆಯನ್ನು ನೀಡಿ.

j) Mention the main three heads of cash flow activities as per AS=3.

ಎ ಎಸ್-3ರ ಪ್ರಕಾರ ನಗದು ಹರಿವು ಚಟುವಟಿಕೆಗಳ ಮುಖ್ಯ ಮೂರು ಮೂಲಗಳನ್ನು ಸೂಚಿಸಿರಿ.

k) What are the financial statements ?

ಹಣಕಾಸಿನ ಸ್ಥಿತಿ ಪಟ್ಟಿಗಳಾವವು ?

l) State any four tools and techniques of management accounting.

ನಿರ್ವಹಣಾ ಲೆಕ್ಕಶಾಸ್ತ್ರದ ಯಾವುದಾದರೂ ನಾಲ್ಕು ವಿಧಾನ ಮತ್ತು ತಂತ್ರಗಳನ್ನು ತಿಳಿಸಿರಿ.

SECTION - B

ವಿಭಾಗ - ಬಿ

Answer any THREE of the following.

(3×5=15)

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ.

2. Briefly explain the Functions of Management Accounting.

ನಿರ್ವಹಣಾ ಲೆಕ್ಕಶಾಸ್ತ್ರದ ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

3. From the following information you are required to prepare the common size income statement.

Particulars	31-3-2020	31-3-2021
Sales	1,62,500	1,87,500
Cost of sales	1,06,250	1,25,000
Other expenses	21,250	28,750

ಈ ಕೆಳಗಿನ ಮಾಹಿತಿಯಿಂದ ನೀವು ಸಾಮಾನ್ಯ ಗಾತ್ರದ ಆದಾಯ ಖಾತೆಯನ್ನು ತಯಾರಿಸಿರಿ.

ವಿವರಗಳು	31-3-2020	31-3-2021
ಮಾರಾಟ	1,62,500	1,87,500
ಮಾರಾಟದ ವೆಚ್ಚ	1,06,250	1,25,000
ಇತರ ವೆಚ್ಚಗಳು	21,250	28,750



4. AAYAT Ltd. sells goods on cash as well as on credit. The following information are taken from their books for the year ended 31-3-2021.

Particulars	₹
Total sales	2,00,000
Cash sales	40,000
Sales return	14,000
Debtors on 1-4-2020	14,000
Bills receivable on 1-4-2020	12,000
Debtors on 31-3-2021	18,000
Bills receivable on 31-3-2021	4,000
Provision for bad debts	2,000

Calculate D.T.R. and Debt Collection Period, Assume 365 day's in a year.

ಆಯಾತ್ ಲಿ. ವಸ್ತುಗಳನ್ನು ನಗದು ಮತ್ತು ಉದ್ದರಿ ಮಾರಾಟ ಮಾಡಿದೆ. ದಿ. 31-3-2021 ಇವರ ಪುಸ್ತಕದ ಪ್ರಕಾರ ಮಾಹಿತಿಯು ಈ ಕೆಳಗಿನಂತಿದೆ.

ವಿವರಗಳು	₹
ಒಟ್ಟು ಮಾರಾಟ	2,00,000
ನಗದು ಮಾರಾಟ	40,000
ಮಾರಾಟ ಹಿಂತಿರುಗಿಸುವಿಕೆ	14,000
ಸಾಲಗಾರರು 1-4-2020 ಕ್ಕೆ	14,000
ಬರತಕ್ಕ ಹುಂಡಿ 1-4-2020 ಕ್ಕೆ	12,000
ಸಾಲಗಾರರು 31-3-2021 ಕ್ಕೆ	18,000
ಬರತಕ್ಕ ಹುಂಡಿ 31-3-2021 ಕ್ಕೆ	4,000
ಸಂಶಯದ ಸಾಲದ ಮಿಸಲು	2,000

ಡಿ.ಟಿ.ಆರ್. ಮತ್ತು ಸಾಲ ವಸೂಲಾತಿ ಅವಧಿಯನ್ನು ಕಂಡುಹಿಡಿಯಿರಿ. ಒಂದು ವರ್ಷದಲ್ಲಿ 365 ದಿನಗಳೆಂದು ಊಹಿಸಿರಿ.



5. From the following statement of assets and liabilities of BMH Ltd, for the year ended 2020 and 2021.

Statement of Assets and Liabilities

Particulars	Note No.	2020(₹)	2021(₹)
I. Equity and Liabilities			
A. Shareholders Fund			
1. Share Capital	1	3,00,000	3,00,000
2. Reserves & Surplus	2	3,46,000	4,32,000
B. Non-Current Liabilities			
1. Long Term Borrowing	3	50,000	1,17,500
C. Current Liabilities			
1. Trade Payable	4	3,19,500	4,70,500
Total E & L		<u>10,15,500</u>	<u>13,20,000</u>
II. Assets			
D. Non-current assets			
1. Tangible fixed assets	5	5,56,500	6,99,000
E. Current Assets			
1. Current investment	6	43,500	---
2. Inventories	7	1,73,000	2,64,000
3. Trade Receivable	8	2,16,000	3,41,500
4. Cash and cash equivalents	9	26,500	15,500
Total assets		<u>10,15,500</u>	<u>13,20,000</u>

Notes to Account

Particulars	2020(₹.)	2021(₹.)
Note No.1 Share capital		
Equity share capital	3,00,000	3,00,000
Total	<u>3,00,000</u>	<u>3,00,000</u>
Note No.2 Reserves & surplus		
Reserves	3,46,000	4,32,000
Total	<u>3,46,000</u>	<u>4,32,000</u>



Note No.3	Long term barrowings		
	Loan from bank	50,000	1,17,500
	Total	<u>50,000</u>	<u>1,17,500</u>
Note No.4	Trade payable		
	Creditors	2,06,500	3,13,500
	Bills payable	1,13,000	1,57,000
	Total	<u>3,19,500</u>	<u>4,70,000</u>
Note No.5	Tangible fixed assets		
	Fixed assets	5,56,500	6,99,000
	Total	<u>5,56,500</u>	<u>6,99,000</u>
Note No.6	Current Investment		
	Investment (short term)	43,500	---
	Total	<u>43,500</u>	<u>---</u>
Note No.7	Inventories		
	Stock	1,73,000	2,64,000
	Total	<u>1,73,000</u>	<u>2,64,000</u>
Note No.8	Trade Receivables		
	Debtors	2,16,000	3,41,500
	Total	<u>2,16,000</u>	<u>3,41,500</u>
Note No.9	Cash and cash equivalents		
	Cash	26,500	15,500
	Total	<u>26,500</u>	<u>15,500</u>

Prepare schedule of changes in working capital.

ಬಿ.ಎಮ್.ಎಚ್. ಲಿ. ರವರ ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆಯು ವರ್ಷದ ಕೊನೆಯ 2020 ಮತ್ತು 2021 ರ ಈ ಕೆಳಗಿನಂತಿದೆ.

ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆ

ವಿವರಗಳು	ಸೂಚನೆ	2020(₹)	2021(₹)
I. ಇಕ್ಕಟೆ ಮತ್ತು ಹೊಣೆಗಾರಿಕೆಗಳು			
A. ಶೇರುದಾರರ ನಿಧಿ			
1. ಶೇರು ಬಂಡವಾಳ	1	3,00,000	3,00,000
2. ಮೀಸಲು ಮತ್ತು ಹೆಚ್ಚಳ	2	3,46,000	4,32,000
B. ಚಾಲ್ತಿಯೇತರ ಹೊಣೆಗಾರಿಕೆಗಳು			
1. ದೀರ್ಘಾವಧಿ ಸಾಲಗಳು	3	50,000	1,17,500
C. ಚಾಲ್ತಿ ಹೊಣೆಗಾರಿಕೆಗಳು			
1. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4	3,19,500	4,70,500
ಒಟ್ಟು ಆ ಮತ್ತು ಹೊ		<u>10,15,500</u>	<u>13,20,000</u>
II. ಆಸ್ತಿಗಳು			
D. ಚಾಲ್ತಿಯೇತರ ಆಸ್ತಿಗಳು			
1. ಗೋಚರಿಸುವ ಸ್ಥಿರಾಸ್ತಿಗಳು	5	5,56,500	6,99,000
E. ಚರಾಸ್ತಿಗಳು			
1. ಚಾಲ್ತಿ ಹೂಡಿಕೆ	6	43,500	---
2. ದಾಸ್ತಾನುಗಳು	7	1,73,000	2,64,000
3. ವ್ಯಾಪಾರಿ ಬರತಕ್ಕಗಳು	8	2,16,000	3,41,500
4. ನಗದು ಮತ್ತು ನಗದಿಗೆ ಸಮನಾದದ್ದು	9	26,500	15,500
ಒಟ್ಟು ಆಸ್ತಿಗಳು		<u>10,15,500</u>	<u>13,20,000</u>

ಖಾತೆಗಳಿಗೆ ಟಿಪ್ಪಣಿಗಳು

ವಿವರಗಳು	2020(₹.)	2021(₹.)
ಸೂಚನೆ 1 ಶೇರು ಬಂಡವಾಳ		
ಸಾಮಾನ್ಯ ಶೇರು ಬಂಡವಾಳ	3,00,000	3,00,000
ಒಟ್ಟು	<u>3,00,000</u>	<u>3,00,000</u>
ಸೂಚನೆ 2 ಮೀಸಲು ಮತ್ತು ಹೆಚ್ಚಳ		
ಮೀಸಲು	3,46,000	4,32,000
ಒಟ್ಟು	<u>3,46,000</u>	<u>4,32,000</u>



(7)

ಸೂಚನೆ 3	ದೀರ್ಘಾವಧಿ ಸಾಲಗಳು		
	ಬ್ಯಾಂಕಿನ ಸಾಲ	50,000	1,17,500
	ಒಟ್ಟು	<u>50,000</u>	<u>1,17,500</u>
ಸೂಚನೆ 4	ವ್ಯಾಪಾರದಲ್ಲಿ ಪಾವತಿಸಬೇಕಾದದ್ದು		
	ಸಾಹುಕಾರರು	2,06,500	3,13,500
	ಕೊಡತಕ್ಕ ಹುಂಡಿಗಳು	1,13,000	1,57,000
	ಒಟ್ಟು	<u>3,19,500</u>	<u>4,70,000</u>
ಸೂಚನೆ 5	ಗೋಚರಿಸುವ ಸ್ಥಿರಾಸ್ತಿಗಳು		
	ಸ್ಥಿರಾಸ್ತಿಗಳು	5,56,500	6,99,000
	ಒಟ್ಟು	<u>5,56,500</u>	<u>6,99,000</u>
ಸೂಚನೆ 6	ಚಾಲ್ತಿ ಹೂಡಿಕೆ		
	ಹೂಡಿಕೆ(ಅಲ್ಪಾವಧಿ)	43,500	---
	ಒಟ್ಟು	<u>43,500</u>	<u>---</u>
ಸೂಚನೆ 7	ದಾಸ್ತಾನುಗಳು		
	ಶಿಲ್ಕು	1,73,000	2,64,000
	ಒಟ್ಟು	<u>1,73,000</u>	<u>2,64,000</u>
ಸೂಚನೆ 8	ವ್ಯಾಪಾರಿ ಬರತಕ್ಕಗಳು		
	ಸಾಲಗಾರರು	2,16,000	3,41,500
	ಒಟ್ಟು	<u>2,16,000</u>	<u>3,41,500</u>
ಸೂಚನೆ 9	ನಗದು ಮತ್ತು ನಗದಿಗೆ ಸಮನಾದದ್ದು		
	ನಗದು	26,500	15,500
	ಒಟ್ಟು	<u>26,500</u>	<u>15,500</u>

ದುಡಿಯುವ ಬಂಡವಾಳದ ಬದಲಾವಣೆಯ ಪಟ್ಟಿಯನ್ನು ತಯಾರಿಸಿರಿ.

6. From the following information calculate cash from operation.

Particulars	2020(₹)	2021(₹)
Profit and loss account	7,500	30,000
Sundry Debtors	15,000	17,000
Bills Receivables	13,000	10,500
Stock	17,000	25,000
Creditors	8,500	10,000
Bills payable	1,500	5,000

Additional Information:

- 1) Goodwill written off during the year ₹.3,000
- 2) Depreciation charged on the assets ₹.4,500

ಈ ಕೆಳಗೆ ನೀಡಲಾದ ಮಾಹಿತಿಯ ಆಧಾರದ ಮೇಲೆ ಕಾರ್ಯ ಚಟುವಟಿಕೆಗಳಿಂದ ನಗದು ಗಳಿಕೆಯನ್ನು ಕಂಡುಹಿಡಿಯಿರಿ.

ವಿವರಗಳು	2020(₹)	2021(₹)
ಲಾಭ ಮತ್ತು ಹಾನಿ ಖಾತೆ	7,500	30,000
ಸಾಲಗಾರರು	15,000	17,000
ಬರಬೇಕಾದ ಹುಂಡಿಗಳು	13,000	10,500
ಶಿಲ್ಕು	17,000	25,000
ಸಾಹುಕಾರರು	8,500	10,000
ಕೊಡತಕ್ಕ ಹುಂಡಿಗಳು	1,500	5,000

ಹೆಚ್ಚುವರಿ ವಿವರ :

- 1) ಪ್ರಸಕ್ತ ವರ್ಷದಲ್ಲಿ ಸುನಾಮ ₹.3,000 ತೆಗೆದು ಹಾಕಲಾಗಿದೆ.
- 2) ಆಸ್ತಿಗಳ ಮೇಲೆ ಸವಕಳಿ ₹.4,500 ನ್ನು ತೆಗೆದಿರಿಸಲಾಗಿದೆ.

SECTION - C**ವಿಭಾಗ - ಕ**

Answer any TWO of the following.

(2×15=30)

ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ.

7. The statement of assets and liabilities of SUFIYAN Ltd. for the year ended 31st March 2020 and 2021. Prepare common size statement of Assets and Liabilities.

Statement of Assets and Liabilities

Particulars	Note No.	2020(₹)	2021(₹)
I. Equity and Liabilities			
A. Shareholder's Fund			
1. Share Capital	01	1,10,100	1,43,250
2. Reserves & Surplus	02	52,500	75,000
B. Non-Current Liabilities			
1. Long Term Borrowings	03	67,500	60,000



C. Current Liabilities

1. Trade Payable	04	82,500	75,000
2. Short term provisions	05	22,500	15,000
Total		<u>3,35,100</u>	<u>3,68,250</u>

II. Assets

D. Non-current assets

1. Tangible fixed assets	06	1,87,500	2,22,750
2. Intangible fixed assets	07	18,750	15,000

E. Current Assets

1. Current investment	08	27,600	31,500
2. Inventories	09	52,500	42,750
3. Trade Receivable	10	30,000	41,250
4. Cash and cash equivalents	11	18,750	15,000
Total		<u>3,35,100</u>	<u>3,68,250</u>

Notes to Accounts :

	Particulars	2020(₹.)	2021(₹.)
Note No.1	Share capital		
	Equity share capital	1,10,100	1,43,250
	Total	<u>1,10,100</u>	<u>1,43,250</u>
Note No.2	Reserve & surplus		
	General Reserve	52,500	75,000
	Total	<u>52,500</u>	<u>75,000</u>
Note No.3	Long term borrowings		
	8% debentures	67,500	60,000
	Total	<u>67,500</u>	<u>60,000</u>
Note No.4	Trade payable		
	Creditors	22,500	30,000
	Bills payable	60,000	45,000
	Total	<u>82,500</u>	<u>75,000</u>



Note No.5	Short term provisions		
	Provision for taxation	22,500	15,000
	Total	<u>22,500</u>	<u>15,000</u>
Note No.6	Tangible fixed assets		
	Building	1,42,500	1,65,000
	Plant and Machinery	45,000	57,750
	Total	<u>1,87,500</u>	<u>2,22,750</u>
Note No.7	Intangible fixed assets		
	Goodwill	18,750	15,000
	Total	<u>18,750</u>	<u>15,000</u>
Note No.8	Current Investment		
	Investments (Temporary)	27,600	31,500
	Total	<u>27,600</u>	<u>31,500</u>
Note No.9	Inventories		
	Stock	52,500	42,750
	Total	<u>52,500</u>	<u>42,750</u>
Note No.10	Trade Receivables		
	Debtors	22,500	26,250
	Bills Receivables	7,500	15,000
	Total	<u>30,000</u>	<u>41,250</u>
Note No.11	Cash and cash equivalents		
	Cash	18,750	15,000
	Total	<u>18,750</u>	<u>15,000</u>



ಸುಫಿಯಾನ್ ಲಿ. ಅವರ 31 ಮಾರ್ಚ್ 2020 ಮತ್ತು 2021 ರ ಸ್ವತ್ತು ಮತ್ತು ಹೊಣೆಗಾರಿಕೆಗಳ ತಃಖ್ತೆಗಳನ್ನು ಆಧರಿಸಿ. ಅವುಗಳನ್ನು ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಸಾಮಾನ್ಯ ಗಾತ್ರದ ತಃಖ್ತೆಗಳನ್ನಾಗಿ ಪರಿವರ್ತಿಸಿರಿ.

ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಪಟ್ಟಿ

ವಿವರಗಳು	ಸೂಚನೆ	2020(₹)	2021(₹)
I. ಇಕ್ಕಟ್ಟು ಮತ್ತು ಹೊಣೆಗಾರಿಕೆಗಳು			
A. ಶೇರುದಾರರ ನಿಧಿ			
1. ಶೇರು ಬಂಡವಾಳ	1	1,10,100	1,43,250
2. ಮೀಸಲು ಮತ್ತು ಹೆಚ್ಚಳ	2	52,500	75,000
B. ಚಾಲ್ತಿಯೇತರ ಹೊಣೆಗಾರಿಕೆಗಳು			
1. ದೀರ್ಘಾವಧಿ ಸಾಲಗಳು	3	67,500	60,000
C. ಚಾಲ್ತಿ ಹೊಣೆಗಾರಿಕೆಗಳು			
1. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4	82,500	75,000
2. ಅಲ್ಪಾವಧಿ ನಿಬಂಧನೆಗಳು	5	22,500	15,000
ಒಟ್ಟು		<u>3,35,100</u>	<u>3,68,250</u>
II. ಆಸ್ತಿಗಳು			
D. ಚಾಲ್ತಿಯೇತರ ಆಸ್ತಿಗಳು			
1. ಗೋಚರಿಸುವ ಸ್ಥಿರಾಸ್ತಿಗಳು	6	1,87,500	2,22,750
2. ಅಗೋಚರಿಸುವ ಸ್ಥಿರಾಸ್ತಿಗಳು	7	18,750	15,000
E. ಚರಾಸ್ತಿಗಳು			
1. ಚಾಲ್ತಿ ಹೂಡಿಕೆ	8	27,600	31,500
2. ದಾಸ್ತಾನು	9	52,500	42,750
3. ವ್ಯಾಪಾರದಲ್ಲಿ ಬರಬೇಕಾದದ್ದು	10	30,000	41,250
4. ನಗದು ಮತ್ತು ನಗದಿಗೆ ಸಮನಾದದ್ದು	11	18,750	15,000
ಒಟ್ಟು		<u>3,35,100</u>	<u>3,68,250</u>

ಖಾತೆಗಳಿಗೆ ಟಿಪ್ಪಣಿಗಳು :

ವಿವರಗಳು	2020(₹.)	2021(₹.)
ಸೂಚನೆ 1 ಶೇರು ಬಂಡವಾಳ		
ಸಾಮಾನ್ಯ ಶೇರು ಬಂಡವಾಳ	1,10,100	1,43,250
ಒಟ್ಟು	<u>1,10,100</u>	<u>1,43,250</u>



ಸೂಚನೆ 2	ಮೀಸಲು ಮತ್ತು ಹೆಚ್ಚಳ ಸಾಮಾನ್ಯ ಮೀಸಲು	52,500	75,000
	ಒಟ್ಟು	52,500	75,000
ಸೂಚನೆ 3	ದೀರ್ಘಾವಧಿ ಸಾಲಗಳು 8% ಸಾಲಪತ್ರಗಳು	67,500	60,000
	ಒಟ್ಟು	67,500	60,000
ಸೂಚನೆ 4	ವ್ಯಾಪಾರದಲ್ಲಿ ಪಾವತಿಸಬೇಕಾದದ್ದು ಸಾಹುಕಾರರು	22,500	30,000
	ಕೊಡತಕ್ಕ ಹುಂಡಿಗಳು	60,000	45,000
	ಒಟ್ಟು	82,500	75,000
ಸೂಚನೆ 5	ಅಲ್ಪಾವಧಿ ನಿಬಂಧನೆಗಳು ತೆರಿಗೆಗಾಗಿ ಮೀಸಲು	22,500	15,000
	ಒಟ್ಟು	22,500	15,000
ಸೂಚನೆ 6	ಗೋಚರಿಸುವ ಸ್ಥಿರಾಸ್ತಿಗಳು ಕಟ್ಟಡ	1,42,500	1,65,000
	ಸ್ಥಾವರ ಮತ್ತು ಯಂತ್ರೋಪಕರಣಗಳು	45,000	57,750
	ಒಟ್ಟು	1,87,500	2,22,750
ಸೂಚನೆ 7	ಅಗೋಚರಿಸುವ ಸ್ಥಿರಾಸ್ತಿಗಳು ಸುನಾಮೆ	18,750	15,000
	ಒಟ್ಟು	18,750	15,000
ಸೂಚನೆ 8	ಚಾಲ್ತಿ ಹುಡುಕೆ ಹುಡುಕೆ (ತಾತ್ಕಾಲಿಕ)	27,600	31,500
	ಒಟ್ಟು	27,600	31,500
ಸೂಚನೆ 9	ದಾಸ್ತಾನು ಶಿಲ್ಕು	52,500	42,750
	ಒಟ್ಟು	52,500	42,750
ಸೂಚನೆ 10	ವ್ಯಾಪಾರದಲ್ಲಿ ಬರಬೇಕಾದದ್ದು ಸಾಲಗಾರರು	22,500	26,250
	ಬರಬೇಕಾದ ಹುಂಡಿಗಳು	7,500	15,000
	ಒಟ್ಟು	30,000	41,250
ಸೂಚನೆ 11	ನಗದು ಮತ್ತು ನಗದಿಗೆ ಸಮನಾದದ್ದು ನಗದು	18,750	15,000
	ಒಟ್ಟು	18,750	15,000

Bellow given the statement of assets and liabilities and Moon Ltd. You are required to calculate

- Current Ratio
- Liquid Ratio
- Debt-Equity Ratio
- Capital Gearing Ratio
- Proprietary Ratio

Statement of Assets and Liabilities for the year ending 31st March 2021

Particulars	Note No.	₹.
I. Equity and Liabilities		
A. Shareholder's Fund		
1. Share Capital	1	4,50,000
2. Reserves & Surplus	2	1,30,000
B. Non-Current Liabilities		
1. Long Term Borrowing	3	1,20,000
C. Current Liabilities		
1. Trade Payable	4	1,50,000
2. Short term Borrowings	5	50,000
Total		<u>9,00,000</u>
II. Assets		
D. Non-current Assets		
1. Tangible fixed assets	6	5,00,000
2. Intangible fixed assets	7	40,000
E. Current Assets		
1. Current investment	8	70,000
2. Inventories	9	1,00,000
3. Trade Receivable	10	1,60,000
4. Cash and cash equivalents	11	30,000
Total		<u>9,00,000</u>



Notes to Accounts :

	Particulars	₹.
Note No.1	Share capital	
	Equity share capital	3,00,000
	7% preference share capital	1,50,000
	Total	<u>4,50,000</u>
Note No.2	Reserves & surplus	
	Reserve fund	80,000
	Profit and Loss A/c	50,000
	Total	<u>1,30,000</u>
Note No.3	Long term borrowings	
	8% debentures	1,20,000
	Total	<u>1,20,000</u>
Note No.4	Trade payables	
	Creditors	90,000
	Bills payables	40,000
	Outstanding expenses	20,000
	Total	<u>1,50,000</u>
Note No.5	Short term borrowings	
	Bank overdraft	50,000
	Total	<u>50,000</u>
Note No.6	Tangible fixed assets	
	Buildings	1,50,000
	Machinery	3,00,000
	Furniture	50,000
	Total	<u>5,00,000</u>
Note No.7	Intangible fixed assets	
	Goodwill	40,000
	Total	<u>40,000</u>
Note No.8	Current Investment	
	Marketable securities	70,000
	Total	<u>70,000</u>



(15)

36521/E210

Note No.9	Inventories	
	Stock	1,00,000
	Total	<u>1,00,000</u>
Note No.10	Trade Receivables	
	Debtors	1,00,000
	Bills Receivables	60,000
	Total	<u>1,60,000</u>
Note No.11	Cash and cash equivalents	
	Cash in hand	30,000
	Total	<u>30,000</u>

ಈ ಕೆಳಗೆ ಕೊಟ್ಟ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ತಃಖ್ತೆಯು ಮೂನ್ ಲಿ. ದವರಾಗಿದ್ದು ತಾವುಗಳು.

- ಚಾಲ್ತಿ ಅನುಪಾತ
- ದ್ರವತ್ವ ಅನುಪಾತ
- ಸಾಲ ಈಕ್ವಿಟಿ ಅನುಪಾತ
- ಬಂಡವಾಳ ಗೀರಿಂಗ್ ಅನುಪಾತ
- ಮಾಲಿಕತ್ವದ ಅನುಪಾತಗಳನ್ನು ಲೆಕ್ಕಿಸಿರಿ.

ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆ 31 ಮಾರ್ಚ್ 2021.

ವಿವರಗಳು	ಸೂಚನೆ	₹.
I. ಇಕ್ವಿಟಿ ಮತ್ತು ಹೊಣೆಗಾರಿಕೆಗಳು		
A. ಶೇರುದಾರರ ನಿಧಿ		
1. ಶೇರು ಬಂಡವಾಳ	1	4,50,000
2. ಮೀಸಲು ಮತ್ತು ಹೆಚ್ಚಳ	2	1,30,000
B. ಚಾಲ್ತಿಯೇತರ ಹೊಣೆಗಾರಿಕೆಗಳು		
1. ದೀರ್ಘಾವಧಿಯ ಸಾಲಗಳು	3	1,20,000
C. ಚಾಲ್ತಿ ಹೊಣೆಗಾರಿಕೆಗಳು		
1. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4	1,50,000
2. ಅಲ್ಪಾವಧಿ ಸಾಲಗಳು	5	50,000
ಒಟ್ಟು		<u>9,00,000</u>

[P.T.O.]



II. ಆಸ್ತಿಗಳು

D. ಚಾಲ್ತಿಯೇತರ ಆಸ್ತಿಗಳು

1. ಗೋಚರಿಸುವ ಸ್ಥಿರಾಸ್ತಿಗಳು	6	5,00,000
2. ಅಗೋಚರಿಸುವ ಸ್ಥಿರಾಸ್ತಿಗಳು	7	40,000

E. ಚರಾಸ್ತಿಗಳು

1. ಚಾಲ್ತಿ ಹುಡುಕೆಗಳು	8	70,000
2. ದಾಸ್ತಾನು	9	1,00,000
3. ವ್ಯಾಪಾರದಲ್ಲಿ ಬರಬೇಕಾದದ್ದು	10	1,60,000
4. ನಗದು ಮತ್ತು ನಗದಿಗೆ ಸಮನಾದದ್ದು	11	30,000
ಒಟ್ಟು		<u>9,00,000</u>

ಖಾತೆಗಳಿಗೆ ಟಿಪ್ಪಣಿಗಳು :

ವಿವರಗಳು

₹.

ಸೂಚನೆ 1 ಶೇರು ಬಂಡವಾಳ

ಸಾಮಾನ್ಯ ಶೇರು ಬಂಡವಾಳ 3,00,000

7% ಪ್ರಾಶಸ್ತ್ಯದ ಶೇರು ಬಂಡವಾಳ 1,50,000

ಒಟ್ಟು 4,50,000

ಸೂಚನೆ 2 ಮೀಸಲು ಮತ್ತು ಹೆಚ್ಚಳ

ಮೀಸಲು 80,000

ಲಾಭ ಮತ್ತು ನಷ್ಟ ಖಾತೆ 50,000

ಒಟ್ಟು 1,30,000

ಸೂಚನೆ 3 ದೀರ್ಘಾವಧಿಯ ಸಾಲಗಳು

8% ಸಾಲಪತ್ರಗಳು 1,20,000

ಒಟ್ಟು 1,20,000

ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು

ಸಾಹುಕಾರರು 90,000

ಪಾವತಿಸತಕ್ಕ ಹುಂಡಿಗಳು 40,000

ಬಾಕಿ ಖರ್ಚುಗಳು 20,000

ಒಟ್ಟು 1,50,000

ಸೂಚನೆ 5 ಅಲ್ಪಾವಧಿಯ ಸಾಲಗಳು

ಬ್ಯಾಂಕಿನ ಮೀರೆಳೆತ 50,000

ಒಟ್ಟು 50,000

(17)

36521/E210

ಸೂಚನೆ 6 ಗೋಚರಿಸುವ ಸ್ಥಿರಾಸ್ತಿಗಳು

ಕಟ್ಟಡಗಳು	1,50,000
ಯಂತ್ರಗಳು	3,00,000
ಪೀಠೋಪಕರಣ	50,000
ಒಟ್ಟು	<u>5,00,000</u>

ಸೂಚನೆ 7 ಅಗೋಚರಿಸುವ ಸ್ಥಿರಾಸ್ತಿಗಳು

ಸುನಾಮೆ	40,000
ಒಟ್ಟು	<u>40,000</u>

ಸೂಚನೆ 8 ಚಾಲ್ತಿ ಹುಡುಕೆಗಳು

ಮಾರಾಟಗೊಳಿಸುವ ಭದ್ರತಾ ಪತ್ರಗಳು	70,000
ಒಟ್ಟು	<u>70,000</u>

ಸೂಚನೆ 9 ದಾಸ್ತಾನು

ಶಿಲ್ಕು	1,00,000
ಒಟ್ಟು	<u>1,00,000</u>

ಸೂಚನೆ 10 ವ್ಯಾಪಾರದಲ್ಲಿ ಬರಬೇಕಾದದ್ದು

ಸಾಲಗಾರರು	1,00,000
ಬರತಕ್ಕ ಹುಂಡಿಗಳು	60,000
ಒಟ್ಟು	<u>1,60,000</u>

ಸೂಚನೆ 11 ನಗದು ಮತ್ತು ನಗದಿಗೆ ಸಮನಾದದ್ದು

ಕೈಯಲ್ಲಿ ನಗದು	30,000
ಒಟ್ಟು	<u>30,000</u>



9. From the following statements of Assets and Liabilities of PARRY SUGAR Ltd as on 31-3-2020 and 2021. You are required to prepare.

- a) Schedule changes in working capital
- b) Statement of funds from operations
- c) Funds flow statement
- d) Necessary working notes.

Statement of Assets and Liabilities

Particulars	Note No.	2020(₹)	2021(₹)
I. Equity and Liabilities			
A. Shareholder's Fund			
1. Share Capital	1	4,50,000	4,50,000
2. Reserves & Surplus	2	1,53,000	1,48,500
B. Current Liabilities			
1. Trade payable	3	23,400,	18,900
2. Short Term Provisions	4	72,000	81,000
Total		<u>6,98,400</u>	<u>6,98,400</u>
II. Assets			
C. Non-current assets			
1. Tangible fixed assets	5	3,46,500	3,24,000
2. Intangible fixed assets	6	1,08,000	1,08,000
D. Non-current investments			
1. Long term investments	7	90,000	99,000
E. Current Assets			
1. Inventories	8	90,000	55,800
2. Trade Receivable	9	43,200	57,600
3. Cash and cash equivalents	10	20,700	54,000
Total		<u>6,98,400</u>	<u>6,98,400</u>



Notes to Accounts :

	Particulars	2020(₹.)	2021(₹.)
Note No.1	Share capital		
	Equity share capital	4,50,000	4,50,000
	Total	<u>4,50,000</u>	<u>4,50,000</u>
Note No.2	Reserves & surplus		
	Reserves	63,000	81,000
	P & L Account (Cr)	90,000	67,500
	Total	<u>1,53,000</u>	<u>1,48,500</u>
Note No.3	Trade payables		
	Creditors	18,000	15,300
	Bills payables	5,400	3,600
	Total	<u>23,400</u>	<u>18,900</u>
Note No.4	Short Term Provisions		
	Provision for tax	72,000	81,000
	Total	<u>72,000</u>	<u>81,000</u>
Note No.5	Tangible fixed assets		
	Buildings	1,80,000	1,62,000
	Plant	1,66,500	1,62,000
	Total	<u>3,46,500</u>	<u>3,24,000</u>
Note No.6	Intangible fixed assets		
	Goodwill	1,08,000	1,08,000
	Total	<u>1,08,000</u>	<u>1,08,000</u>
Note No.7	Long term investments		
	Investment	90,000	99,000
	Total	<u>90,000</u>	<u>99,000</u>
Note No.8	Inventories		
	Stock	90,000	55,800
	Total	<u>90,000</u>	<u>55,800</u>



Note No.9	Trade Receivables		
	Debtors	27,000	31,500
	Less: R.D.D.	<u>1,800</u>	<u>2,700</u>
		25,200	28,800
	Bills Receivables	18,000	28,800
	Total	<u>43,200</u>	<u>57,600</u>
Note No.10	Cash and cash equivalents		
	Cash in hand	20,700	54,000
	Total	<u>20,700</u>	<u>54,000</u>

Additional Information:

- Depreciation charged on plant was ₹.18,000 and buildings ₹.18,000.
- Interim Dividend of ₹.54,000 was paid during 2021.
- Provision for tax was made during the year ₹.85,500.

ಪ್ಯಾರಿ ಶುಗರ್ ಲಿ. ನಿಯಮಿತದವರ ದಿನಾಂಕ 31-3-2020 ಮತ್ತು 2021 ರಂದು ಇದ್ದಂತಹ ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆಗಳಿಂದ ಈ ಕೆಳಗಿನವುಗಳನ್ನು ತಯಾರಿಸಿರಿ.

- ದುಡಿಯುವ ಬಂಡವಾಳ ಬದಲಾವಣೆಯ ಪಟ್ಟಿ
- ಕಾರ್ಯಾಚರಣೆಗಳಿಂದಾದ ನಿಧಿಯ ತಃಖ್ತೆ
- ನಿಧಿಯ ಹರಿವಿನ ತಃಖ್ತೆ
- ಅವಶ್ಯಕ ಟಿಪ್ಪಣಿಗಳು

ಆಸ್ತಿ ಮತ್ತು ಹೊಣೆಗಾರಿಕೆಗಳ ತಃಖ್ತೆಗಳು

ವಿವರಗಳು	ಸೂಚನೆ	2020(₹)	2021(₹)
I. ಇಕ್ವಿಟಿ ಮತ್ತು ಹೊಣೆಗಾರಿಕೆಗಳು			
A. ಶೇರುದಾರರ ನಿಧಿ			
1. ಶೇರು ಬಂಡವಾಳ	1	4,50,000	4,50,000
2. ಮೀಸಲು ಮತ್ತು ಹೆಚ್ಚಳ	2	1,53,000	1,48,500
B. ಚಾಲ್ತಿ ಹೊಣೆಗಾರಿಕೆಗಳು			
1. ವ್ಯಾಪಾರಿ ಕೊಡತಕ್ಕವು	3	23,400	18,900
2. ಅಲ್ಪಾವಧಿ ಕಾಯ್ದಿರಿಸಿದ್ದು ಒಟ್ಟು	4	<u>72,000</u>	<u>81,000</u>
		<u>6,98,400</u>	<u>6,98,400</u>



II. ಆಸ್ತಿಗಳು

C. ಚಾಲ್ತಿಯೇತರ ಆಸ್ತಿಗಳು

1. ಗೋಚರಿಸುವ ಸ್ಥಿರಾಸ್ತಿಗಳು	5	3,46,500	3,24,000
2. ಅಗೋಚರಿಸುವ ಸ್ಥಿರಾಸ್ತಿಗಳು	6	1,08,000	1,08,000

D. ಚಾಲ್ತಿಯೇತರ ಹುಡುಕೆಗಳು

1. ದೀರ್ಘಾವಧಿ ಹುಡುಕೆಗಳು	7	90,000	99,000
------------------------	---	--------	--------

E. ಚರಾಸ್ತಿಗಳು

1. ದಾಸ್ತಾನು	8	90,000	55,800
2. ವ್ಯಾಪಾರದಲ್ಲಿ ಬರಬೇಕಾದದ್ದು	9	43,200	57,600
3. ನಗದು ಮತ್ತು ನಗದಿಗೆ ಸಮನಾದದ್ದು	10	20,700	54,000
ಒಟ್ಟು		<u>6,98,400</u>	<u>6,98,400</u>

ಖಾತೆಗಳಿಗೆ ಟಿಪ್ಪಣಿಗಳು :

ವಿವರಗಳು	2020(₹.)	2021(₹.)
ಸೂಚನೆ 1 ಶೇರು ಬಂಡವಾಳ		
ಸಾಮಾನ್ಯ ಶೇರು ಬಂಡವಾಳ	4,50,000	4,50,000
ಒಟ್ಟು	<u>4,50,000</u>	<u>4,50,000</u>
ಸೂಚನೆ 2 ಮೀಸಲು ಮತ್ತು ಹೆಚ್ಚಳ		
ಮೀಸಲು	63,000	81,000
ಲಾಭ ಮತ್ತು ನಷ್ಟ ಖಾತೆ (Cr)	90,000	67,500
ಒಟ್ಟು	<u>1,53,000</u>	<u>1,48,500</u>
ಸೂಚನೆ 3 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು		
ಸಾಹುಕಾರರು	18,000	15,300
ಪಾವತಿಸುವ ಹುಡುಕೆಗಳು	5,400	3,600
ಒಟ್ಟು	<u>23,400</u>	<u>18,900</u>
ಸೂಚನೆ 4 ಅಲ್ಪಾವಧಿ ಕಾಯ್ದಿರಿಸಿದ್ದು		
ತೆರಿಗೆಗೆ ಕಾಯ್ದಿರಿಸಿದ್ದು	72,000	81,000
ಒಟ್ಟು	<u>72,000</u>	<u>81,000</u>
ಸೂಚನೆ 5 ಗೋಚರಿಸುವ ಸ್ಥಿರಾಸ್ತಿಗಳು		
ಕಟ್ಟಡಗಳು	1,80,000	1,62,000
ಸ್ಥಾವರ	1,66,500	1,62,000
ಒಟ್ಟು	<u>3,46,500</u>	<u>3,24,000</u>



ಸೂಚನೆ 6 ಅಗೋಚರಿಸುವ ಸ್ಥಿರಾಸ್ತಿಗಳು

ಸುನಾಮೆ	1,08,000	1,08,000
ಒಟ್ಟು	<u>1,08,000</u>	<u>1,08,000</u>

ಸೂಚನೆ 7 ದೀರ್ಘಾವಧಿ ಹೂಡಿಕೆಗಳು

ಹೂಡಿಕೆಗಳು	90,000	99,000
ಒಟ್ಟು	<u>90,000</u>	<u>99,000</u>

ಸೂಚನೆ 8 ದಾಸ್ತಾನುಗಳು

ಶೀಲ್ಕು	90,000	55,800
ಒಟ್ಟು	<u>90,000</u>	<u>55,800</u>

ಸೂಚನೆ 9 ವ್ಯಾಪಾರದಲ್ಲಿ ಬರಬೇಕಾದದ್ದು

ಸಾಲಗಾರರು	27,000	31,500
ಕಡಿಮೆ: ಆರ್.ಡಿ.ಡಿ.	1,800	2,700
	<u>25,200</u>	<u>28,800</u>
ಬರತಕ್ಕ ಹುಂಡಿಗಳು	18,000	28,800
ಒಟ್ಟು	<u>43,200</u>	<u>57,600</u>

ಸೂಚನೆ 10 ನಗದು ಮತ್ತು ನಗದಿಗೆ ಸಮನಾದದ್ದು

ಕೈಯಲ್ಲಿ ನಗದು	20,700	54,000
ಒಟ್ಟು	<u>20,700</u>	<u>54,000</u>

ಹೆಚ್ಚಿನ ಮಾಹಿತಿ :

- ಸ್ಥಾವರ ಮೇಲೆ ₹.18,000 ಮತ್ತು ಕಟ್ಟಡದ ಮೇಲೆ ₹.18,000 ಸವಕಳಿ ಲೆಕ್ಕಿಸಿದೆ.
- 2021 ರ ವರ್ಷದಲ್ಲಿ ₹.54,000 ಮಧ್ಯಂತರ ಲಾಭಾಂಶ ಪಾವತಿಸಿದೆ.
- ಈ ವರ್ಷದಲ್ಲಿ ತೆರಿಗೆಗಾಗಿ ₹.85,500 ಗಳಷ್ಟು ಕಾಯ್ದಿರಿಸಲಾಗಿದೆ.



10. The financial statements of two years of Tanmay Ltd. are given below:

Statements of Assets and Liabilities

Particulars	Note No.	2020(₹)	2021(₹)
I. Equity and Liabilities			
A. Shareholder's Fund			
1. Share Capital	1	4,20,000	4,44,000
2. Reserves & Surplus	2	60,240	63,360
B. Non-Current Liabilities			
1. Long term borrowings	3	72,000	36,000
C. Current Liabilities			
1. Trade payables	4	62,160	71,040
Total		<u>6,14,400</u>	<u>6,14,400</u>
II. Assets			
D. Non-current assets			
1. Tangible fixed assets	5	1,20,000	1,80,000
2. Intangible fixed assets	6	60,000	30,000
E. Current Assets			
1. Inventories	7	2,95,200	2,56,200
2. Trade Receivables	8	85,200	1,01,400
3. Cash and cash equivalents	9	54,000	46,800
Total		<u>6,14,400</u>	<u>6,14,400</u>

Notes to Accounts :

Particular's	2020(₹.)	2021(₹.)
Note No.1 Share capital		
Equity share capital	4,20,000	4,44,000
Total	<u>4,20,000</u>	<u>4,44,000</u>
Note No.2 Reserves & surplus		
P & L (Account) A/C	60,240	63,360
Total	<u>60,240</u>	<u>63,360</u>



Note No.3	Long term barrowings		
	Debentures	72,000	36,000
	Total	<u>72,000</u>	<u>36,000</u>
Note No.4	Trade payables		
	Creditors	62,160	71,040
	Total	<u>62,160</u>	<u>71,040</u>
Note No.5	Tangible fixed assets		
	Land	1,20,000	1,80,000
	Total	<u>1,20,000</u>	<u>1,80,000</u>
Note No.6	Intangible fixed assets		
	Goodwill	60,000	30,000
	Total	<u>60,000</u>	<u>30,000</u>
Note No.7	Inventories		
	Stock	2,95,200	2,56,200
	Total	<u>2,95,200</u>	<u>2,56,200</u>
Note No.8	Trade Receivables		
	Debtors	89,400	1,06,200
	Less: R.D.D.	4,200	4,800
	Total	<u>85,200</u>	<u>1,01,400</u>
Note No.9	Cash and cash equivalents		
	Cash at bank	54,000	46,800
	Total	<u>54,000</u>	<u>46,800</u>

Additional Information:

- Dividend paid ₹.21,000.
- Land purchased ₹.60,000
- Goodwill written off ₹.30,000
- Debenture redeemed ₹.36,000

You are required to prepare cash flow statement as per AS-3 (Revised)



ತನ್ಮಯ್ ನಿಯಮಿತದ ಎರಡು ವರ್ಷಗಳ ಹಣಕಾಸಿನ ತಃಖ್ತೆಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

ಆಸ್ತಿ ಮತ್ತು ಹೊಣೆಗಾರಿಕೆಗಳ ಸ್ಥಿತಿ ಪಟ್ಟಿ

ವಿವರಗಳು	ಸೂಚನೆ	2020(₹)	2021(₹)
I. ಇಕ್ವಿಟಿ ಮತ್ತು ಹೊಣೆಗಾರಿಕೆಗಳು			
A. ಶೇರುದಾರರ ನಿಧಿ			
1. ಶೇರು ಬಂಡವಾಳ	1	4,20,000	4,44,000
2. ಮೀಸಲು ಮತ್ತು ಹೆಚ್ಚಳ	2	60,240	63,360
B. ಚಾಲ್ತಿಯೇತರ ಹೊಣೆಗಾರಿಕೆಗಳು			
1. ದೀರ್ಘಾವಧಿ ಸಾಲಗಳು	3	72,000	36,000
C. ಚಾಲ್ತಿ ಹೊಣೆಗಾರಿಕೆಗಳು			
1. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4	62,160	71,040
ಒಟ್ಟು		<u>6,14,400</u>	<u>6,14,400</u>
II. ಆಸ್ತಿಗಳು			
D. ಚಾಲ್ತಿಯೇತರ ಆಸ್ತಿಗಳು			
1. ಗೋಚರಿಸುವ ಸ್ಥಿರಾಸ್ತಿಗಳು	5	1,20,000	1,80,000
2. ಅಗೋಚರಿಸುವ ಸ್ಥಿರಾಸ್ತಿಗಳು	6	60,000	30,000
E. ಚರಾಸ್ತಿಗಳು			
1. ದಾಸ್ತಾನು	7	2,95,200	2,56,200
2. ವ್ಯಾಪಾರದಲ್ಲಿ ಬರಬೇಕಾದದ್ದು	8	85,200	1,01,400
3. ನಗದು ಮತ್ತು ನಗದಿಗೆ ಸಮ	9	54,000	46,800
ಒಟ್ಟು		<u>6,14,400</u>	<u>6,14,400</u>

ಖಾತೆಗಳಿಗೆ ಟಿಪ್ಪಣಿಗಳು :

ವಿವರಗಳು	2020(₹.)	2021(₹.)
ಸೂಚನೆ 1 ಶೇರು ಬಂಡವಾಳ		
ಸಾಮಾನ್ಯ ಶೇರು ಬಂಡವಾಳ	4,20,000	4,44,000
ಒಟ್ಟು	<u>4,20,000</u>	<u>4,44,000</u>
ಸೂಚನೆ 2 ಮೀಸಲು ಮತ್ತು ಹೆಚ್ಚಳ		
ಲಾಭ ಮತ್ತು ನಷ್ಟ ಖಾತೆ	60,240	63,360
ಒಟ್ಟು	<u>60,240</u>	<u>63,360</u>



ಸೂಚನೆ 3	ದೀರ್ಘಾವಧಿ ಸಾಲಗಳು		
	ಸಾಲಪತ್ರಗಳು	72,000	36,000
	ಒಟ್ಟು	<u>72,000</u>	<u>36,000</u>
ಸೂಚನೆ 4	ವ್ಯಾಪಾರದಲ್ಲಿ ಪಾವತಿಸಬೇಕಾದದ್ದು		
	ಸಾಹುಕಾರರು	62,160	71,040
	ಒಟ್ಟು	<u>62,160</u>	<u>71,040</u>
ಸೂಚನೆ 5	ಗೋಚರಿಸುವ ಸ್ಥಿರಾಸ್ತಿಗಳು		
	ಭೂಮಿ	1,20,000	1,80,000
	ಒಟ್ಟು	<u>1,20,000</u>	<u>1,80,000</u>
ಸೂಚನೆ 6	ಅಗೋಚರಿಸುವ ಸ್ಥಿರಾಸ್ತಿಗಳು		
	ಸುನಾಮೆ	60,000	30,000
	ಒಟ್ಟು	<u>60,000</u>	<u>30,000</u>
ಸೂಚನೆ 7	ದಾಸ್ತಾನು		
	ಶೀಲ್ಕು	2,95,200	2,56,200
	ಒಟ್ಟು	<u>2,95,200</u>	<u>2,56,200</u>
ಸೂಚನೆ 8	ವ್ಯಾಪಾರದಲ್ಲಿ ಬರಬೇಕಾದದ್ದು		
	ಸಾಲಗಾರರು	89,400	1,06,200
	ಕಡಿಮೆ : ಆರ್.ಡಿ.ಡಿ.	4,200	4,800
	ಒಟ್ಟು	<u>85,200</u>	<u>1,01,400</u>
ಸೂಚನೆ 9	ನಗದು ಮತ್ತು ನಗದಿಗೆ ಸಮನಾಗಿದದ್ದು		
	ಬ್ಯಾಂಕಿನಲ್ಲಿ ನಗದು	54,000	46,800
	ಒಟ್ಟು	<u>54,000</u>	<u>46,800</u>

ಹೆಚ್ಚಿನ ಮಾಹಿತಿ :

- ಲಾಭಾಂಶ ಪಾವತಿಸಿದ್ದು ₹.21,000.
- ಭೂಮಿ ಖರೀದಿಸಿದ್ದು ₹.60,000
- ಸುನಾಮೆ ತೊಡೆದು ಹಾಕಿದ್ದು ₹.30,000
- ಸಾಲ ಪತ್ರಗಳನ್ನು ಹಿಂಪಡೆದದ್ದು ₹.36,000

ತಾವುಗಳು ನಗದು ಹರಿವಿನ ಸ್ಥಿತಿ ಪಟ್ಟಿಯನ್ನು ಎ.ಎಸ್.-3ರ (ಪರಿಷ್ಕೃತ) ಪ್ರಕಾರ ತಯಾರಿಸಿರಿ.



(27)

36521/E210

SECTION - D

ವಿಭಾಗ - ಡ

Case Study - Compulsory Question

(1×15=15)

ಪ್ರಕರಣ ಅಧ್ಯಯನ - ಕಡ್ಡಾಯ ಪ್ರಶ್ನೆ

11. The following are the statement of Assets and Liabilities of RUTU Ltd. as on 31-3-2020 and 2021.

Statement of Assets and Liabilities

Particulars	Note No.	2020(₹)	2021(₹)
I. Equity and Liabilities			
A. Shareholder's Fund			
1. Share Capital	1	9,00,000	12,00,000
2. Reserves & Surplus	2	2,10,000	3,54,000
B. Non-Current Liabilities			
1. Long term borrowings	3	4,50,000	3,00,000
C. Current Liabilities			
1. Trade payables	4	2,25,000	2,97,000
2. Short term provisions	5	2,46,000	3,00,000
Total		<u>20,31,000</u>	<u>24,51,000</u>
II. Assets			
D. Non-current assets			
1. Tangible fixed assets	6	8,40,000	11,10,000
2. Intangible fixed assets	7	3,45,000	2,70,000
E. Current Assets			
1. Inventories	8	2,31,000	3,27,000
2. Trade Receivable	9	5,40,000	6,90,000
3. Cash and cash equivalents	10	75,000	54,000
Total		<u>20,31,000</u>	<u>24,51,000</u>



Notes to Accounts :

	Particular's	2020(₹.)	2021(₹.)
Note No.1	Share capital		
	Equity share capital	9,00,000	12,00,000
	Total	<u>9,00,000</u>	<u>12,00,000</u>
Note No.2	Reserves & surplus		
	General Reserves	1,20,000	2,10,000
	P & L A/c	90,000	1,44,000
	Total	<u>2,10,000</u>	<u>3,54,000</u>
Note No.3	Long term barrowings		
	10% Debentures	4,50,000	3,00,000
	Total	<u>4,50,000</u>	<u>3,00,000</u>
Note No.4	Trade payables		
	Creditors	1,65,000	2,49,000
	Bills Payable	60,000	48,000
	Total	<u>2,25,000</u>	<u>2,97,000</u>
Note No.5	Short term provisions		
	Provision for taxation	1,20,000	1,50,000
	Proposed dividend	1,26,000	1,50,000
	Total	<u>2,46,000</u>	<u>3,00,000</u>
Note No.6	Tangible fixed assets		
	Machinery	2,40,000	6,00,000
	Building	6,00,000	5,10,000
	Total	<u>8,40,000</u>	<u>11,10,000</u>
Note No.7	Intangible fixed assets		
	Goodwill	3,45,000	2,70,000
	Total	<u>3,45,000</u>	<u>2,70,000</u>
Note No.8	Inventories		
	Stock	2,31,000	3,27,000
	Total	<u>2,31,000</u>	<u>3,27,000</u>



Note No.9	Trade Receivables		
	Debtors	4,80,000	6,00,000
	Bills Receivables	60,000	90,000
	Total	<u>5,40,000</u>	<u>6,90,000</u>
Note No.10	Cash and Cash Equivalents		
	Cash	75,000	54,000
	Total	<u>75,000</u>	<u>54,000</u>

Prepare:

- Comparative statements of Assets and Liabilities.
- Give your comments on the following:
 - Liquidity position of the company.
 - Financial policy followed by the company.
 - Overall financial position of the company.

ರುತು ನಿಯಮಿತದ ಆಸ್ತಿ ಮತ್ತು ಹೊಣೆಗಾರಿಕೆಗಳು 31-3-2020 ಮತ್ತು 2021 ರಂದು ಈ ಕೆಳಗಿನಂತಿವೆ.

ಆಸ್ತಿ ಮತ್ತು ಹೊಣೆಗಾರಿಕೆಗಳ ಸ್ಥಿತಿ ಪಟ್ಟಿ

ವಿವರಗಳು	ಸೂಚನೆ	2020(₹)	2021(₹)
I. ಇಕ್ಕಟ್ಟು ಮತ್ತು ಹೊಣೆಗಾರಿಕೆಗಳು			
A. ಶೇರುದಾರರ ನಿಧಿ			
1. ಶೇರು ಬಂಡವಾಳ	1	9,00,000	12,00,000
2. ಮೀಸಲು ಮತ್ತು ಹೆಚ್ಚಳ	2	2,10,000	3,54,000
B. ಚಾಲ್ತಿಯೇತರ ಹೊಣೆಗಾರಿಕೆಗಳು			
1. ದೀರ್ಘಾವಧಿ ಸಾಲಗಳು	3	4,50,000	3,00,000
C. ಚಾಲ್ತಿ ಹೊಣೆಗಾರಿಕೆಗಳು			
1. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4	2,25,000	2,97,000
2. ಅಲ್ಪಾವಧಿ ನಿಬಂಧನೆಗಳು	5	2,46,000	3,00,000
ಒಟ್ಟು		<u>20,31,000</u>	<u>24,51,000</u>



II. ಆಸ್ತಿಗಳು

D. ಚಾಲ್ತಿಯೇತರ ಆಸ್ತಿಗಳು

1. ಗೋಚರಿಸುವ ಸ್ಥಿರಾಸ್ತಿಗಳು	6	8,40,000	11,10,000
2. ಅಗೋಚರಿಸುವ ಸ್ಥಿರಾಸ್ತಿಗಳು	7	3,45,000	2,70,000

E. ಚರಾಸ್ತಿಗಳು

1. ದಾಸ್ತಾನು	8	2,31,000	3,27,000
2. ವ್ಯಾಪಾರದಲ್ಲಿ ಬರಬೇಕಾದದ್ದು	9	5,40,000	6,90,000
3. ನಗದು ಮತ್ತು ನಗದಿಗೆ ಸಮನಾದದ್ದು	10	75,000	54,000
ಒಟ್ಟು		<u>20,31,000</u>	<u>24,51,000</u>

ಖಾತೆಗಳಿಗೆ ಟಿಪ್ಪಣಿಗಳು :

ವಿವರಗಳು	2020(₹.)	2021(₹.)
ಸೂಚನೆ 1 ಶೇರು ಬಂಡವಾಳ		
ಸಾಮಾನ್ಯ ಶೇರು ಬಂಡವಾಳ	9,00,000	12,00,000
ಒಟ್ಟು	<u>9,00,000</u>	<u>12,00,000</u>
ಸೂಚನೆ 2 ಮೀಸಲು ಮತ್ತು ಹೆಚ್ಚಳ		
ಸಾಮಾನ್ಯ ಮೀಸಲು	1,20,000	2,10,000
ಲಾಭ ಮತ್ತು ನಷ್ಟ ಖಾತೆ	90,000	1,44,000
ಒಟ್ಟು	<u>2,10,000</u>	<u>3,54,000</u>
ಸೂಚನೆ 3 ದೀರ್ಘಾವಧಿ ಸಾಲಗಳು		
10% ಸಾಲ ಪತ್ರಗಳು	4,50,000	3,00,000
ಒಟ್ಟು	<u>4,50,000</u>	<u>3,00,000</u>
ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು		
ಸಾಹುಕಾರರು	1,65,000	2,49,000
ಪಾವತಿಸುವ ಹುಂಡಿಗಳು	60,000	48,000
ಒಟ್ಟು	<u>2,25,000</u>	<u>2,97,000</u>
ಸೂಚನೆ 5 ಅಲ್ಪಾವಧಿ ನಿಬಂಧನೆಗಳು		
ತೆರಿಗೆಗಾಗಿ ಮೀಸಲು	1,20,000	1,50,000
ಪ್ರಸ್ತಾಪಿಸಿದ ಲಾಭಾಂಶ	1,26,000	1,50,000
ಒಟ್ಟು	<u>2,46,000</u>	<u>3,00,000</u>



ಸೂಚನೆ 6	ಗೋಚರಿಸುವ ಸ್ಥಿರಾಸ್ತಿಗಳು		
	ಯಂತ್ರಗಳು	2,40,000	6,00,000
	ಕಟ್ಟಡ	6,00,000	5,10,000
	ಒಟ್ಟು	<u>8,40,000</u>	<u>11,10,000</u>
ಸೂಚನೆ 7	ಅಗೋಚರಿಸುವ ಸ್ಥಿರಾಸ್ತಿಗಳು		
	ಸುನಾಮೆ	3,45,000	2,70,000
	ಒಟ್ಟು	<u>3,45,000</u>	<u>2,70,000</u>
ಸೂಚನೆ 8	ದಾಸ್ತಾನು		
	ಶೀಲ್ಕು	2,31,000	3,27,000
	ಒಟ್ಟು	<u>2,31,000</u>	<u>3,27,000</u>
ಸೂಚನೆ 9	ವ್ಯಾಪಾರದಲ್ಲಿ ಬರಬೇಕಾದದ್ದು		
	ಸಾಲಗಾರರು	4,80,000	6,00,000
	ಬರಬೇಕಾದ ಹುಂಡಿಗಳು	60,000	90,000
	ಒಟ್ಟು	<u>5,40,000</u>	<u>6,90,000</u>
ಸೂಚನೆ 10	ನಗದು ಮತ್ತು ನಗದಿಗೆ ಸಮನಾದದ್ದು		
	ನಗದು	75,000	54,000
	ಒಟ್ಟು	<u>75,000</u>	<u>54,000</u>

ತಯಾರಿಸಿರಿ :

- ತುಲನಾತ್ಮಕ ಸ್ವತ್ತುಗಳ ಮತ್ತು ಹೊಣೆಗಾರಿಕೆಗಳ ಸ್ಥಿತಿ ಪಟ್ಟಿ
- ಈ ಕೆಳಗಿನವುಗಳಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
 - ಕಂಪನಿಯ ದ್ರವತ್ವದ ಸ್ಥಿತಿ
 - ಕಂಪನಿಯು ಅನುಸರಿಸಿದ ಹಣಕಾಸಿನ ನೀತಿ
 - ಒಟ್ಟಾರೆ ಕಂಪನಿಯ ಹಣಕಾಸಿನ ಸ್ಥಿತಿ ಕುರಿತು